

**BEFORE THE NATIONAL GREEN TRIBUNAL
SOUTHERN ZONAL BENCH AT CHENNAI
ORIGINAL APPLICATION NO.76 OF 2022**

IN THE MATTER OF:

Damayanti Subray Mesta

..... APPLICANT

VERSUS

Department of Public Works, Ports & Inland Water Transport,

Government of Karnataka & Ors.

... RESPONDENTS

Additional documents filed by Applicant's counsel to bring on record the latest turtle nesting data at Kasarkod Tonka, Honnavar on or before the hearing scheduled on 15th May 2023

INDEX

Sr. No.	Particulars	Page No.
1.	ANNEXURE-1 Turtle nesting data for nesting season 2022-23 and incentive paid to citizen Turtle volunteers by Honnavar Range Forest office obtained under RTI	1-6
2.	ANNEXURE-2 Email dated 29 th April 2023 of Deputy Conservator of Forest (DCF), Honnavar	7-12

	addressed to Karnataka Biodiversity Board sharing the turtle nesting location from 2018 to 2023 plotted on Google map.	
--	--	--

THROUGH



SREEJA CHAKRABORTY

RGF-5, Romero block, Ground floor
Indian Social Institute, No.24, Benson Road, Benson Town,
Bengaluru-560046
Karnataka

Email: sreejachakraborty@protonmail.com

Ph: 8250654780

Date: 15th May 2023

Place: Chennai

ANNEXURE-1
TYPED AND TRANSLATED COPY

1

Office of the zonal forest officer, Honnavar zone, Honnavar - 581334
OFFICE OF THE RANGE FOREST OFFICER, HONAVAR RANGE, HONAVAR - 581334

18-04-2023

Shri Ganpati Iswara Tandela,
Kasarkoda-Tonk,
Honnavar,
Uttarkannada - 581342

Subject: Regarding of provision of information as per Right to Information Act, 2005
Reference: Your letter of appeal dated: 21.02.2023

—000—

In relation to the above, can you provide the information on incentive fund for sea-turtle eggs protected and the quantity of sea turtle hatchlings released in the sea and the GPS of the spawning location. Request for supply of information in reference (1) letter. Accordingly, the relevant information is attached herewith.

- Range Forest Officer

A copy

- Hon'ble Assistant Conservator of Forests Honnavar Sub Division, respectfully submitted for information.

Sl. No	Date of ಮೊಟ್ಟೆ ಸಂಗ್ರಹಣೆ egg retrieval	Number ಮೊಟ್ಟೆಗಳ ಸಂಖ್ಯೆ of eggs	Date of ಮರಿ ಬಂದ ದಿನಾಂಕ arrival of the baby	no. of ಹೂಲಿಬಂದ ಮರಿಗಳ ಸಂಖ್ಯೆ hatchlings	GPS ಜಿಪಿಎಸ್ ಕೋಡ್ Co-ordinates
1	15/02/2021	126	-	-	N14 16.937 E074 25.541
2	26/12/2021	In situ Conservation	21/02/2022	1	N14 29003 E074 42384
3	12/1/2022	In situ Conservation	10/3/2022	131	N14 17.04.0 E074 25.28.9
4	14/01/2022	In situ Conservation	10/3/2022	71	N14 17'07.3 E074 25'28.8
5	24/1/2022	In situ Conservation	19/3/2022	84	N14 17.24.01 E074 25.25.2
6	28/1/2022	In situ Conservation	20/3/2022	85	N14 15'04.5 E074 26'08.3
7	8/2/2022	In situ Conservation	28/3/2022	95	N14 17'128 E074 25'487
8	10/2/2022	In situ Conservation	2/4/2022	85	N14 17.396 E074 25.430
9	17/2/2022	In situ Conservation	7/4/2022	88	N14 17.252 E074 25.450
10	19/2/2022	In situ Conservation	08-04-2022, 09-04-2022, 11-04-2022	27	N14 285726 E074 424695
11	19/2/2022	In situ Conservation	08-04-2022, 09-04-2022, 11-04-2022, 12-04-2022	15	N14 292581 E074 42427
12	27/2/2022	In situ Conservation	14-04-2022, 17-04-2022, 18-04-2022	16	N14 17.066 E074 25.494
13	4/3/2022	In situ Conservation	20-04-2022, 21-04-2022	57	N14 17.079 E074 25.494
14	12/3/2022	In situ Conservation	25-04-2022, 26-04-2022, 27-04-2022, 28-04-2022	47	N14 294287 E074 424497
15	26/3/2022	In situ Conservation	-	-	N14.278793 E074.426607
16	14/12/2022	In situ Conservation	10/2/2023	9	N14.2888275 E074.423773
17	21/12/2022	In situ Conservation	-	-	N14.289316 E074.423544
18	8/1/2023	In situ Conservation	-	-	N14.289433 E074.423788
19	10/1/2023	In situ Conservation	7/3/2023	96	N14 17.245 E074 25.443
20	20/01/2023	In situ Conservation	14/3/2023	50	N14 17.656 E074 25.501

21	21/01/2023	Insitu Conservation	-	-	N14 17.051 E074 25.496
22	23/01/2023	Insitu Conservation	-	-	N14 17.312 E074 25.422
23	25/01/2023	114	-	-	N14 16.956 E074 25.617
24	1/2/2023	Insitu Conservation	22/3/2023	74	N14 16.979 E074 25.524
25	2/2/2023	Insitu Conservation	23/3/2023 24/3/2023	42	N14 17.704 E074 25.512
26	2/2/2023	19	24/3/2023	11	N14 16.794 E074 25.578
27	3/2/2023	Insitu Conservation	24/3/2023 25/3/2023	10	N14 17.339 E074 25.421
28	4/2/2023	Insitu Conservation	26/3/2023	38	N14 17.089 E074 25.483
29	5/2/2023	Insitu Conservation	26/3/2023	14	N14 16.781 E074 25.584
30	5/2/2023	Insitu Conservation	26/3/2023	10	N14 17.790 E074 25.500
31	7/2/2023	Insitu Conservation	-	-	N14 17.318 E074 25.437
32	8/2/2023	Insitu Conservation	-	-	N14 17.379 E074 25.413
33	11/2/2023	Insitu Conservation	-	-	N14 16.940 E074 25.522
34	11/2/2023	Insitu Conservation	-	-	N14 15.517 E074 25.985
35	12/2/2023	Insitu Conservation	-	-	N14 17.681 E074 25.509
36	12/2/2023	Insitu Conservation	-	-	N14 17.671 E074 25.508
37	12/2/2023	Insitu Conservation	-	-	N14 16.940 E074 25.522
38	13/2/2023	Insitu Conservation	-	-	N14 15.405 E074 26.036
39	14/2/2023	Insitu Conservation	-	-	N14 17.046 E074 25.502
40	14/2/2023	Insitu Conservation	-	-	N14 16.819 E074 25.564
41	16/2/2023	Insitu Conservation	-	-	N14 17.019 E074 25.507
42	17/2/2023	Insitu Conservation	-	-	N14 17.044 E074 25.497
43	18/2/2023	Insitu Conservation	-	-	N14 15.418 E074 26.031
44	20/2/2023	27	-	-	N14 17.396 E074 25.430
45	22/2/2023	120	-	-	N14 17.401 E074 25.413
46	22/2/2023	90	-	-	N14 17.522 E074 25.476
47	23/2/2023	88	-	-	N14 17.669 E074 25.499
48	25/2/2023	Insitu Conservation	-	-	N14 16.704 E074 25.600
49	28/2/2023	Insitu Conservation	-	-	N14 17.007 E074 25.511

50	1/3/2023	Insitu Conservation	-	-	N14 16.606 E074 25.631
51	2/3/2023	Insitu Conservation	-	-	N14 17.298 E074 25.436
52	2/3/2023	Insitu Conservation	-	-	N14 17.599 E074 25.514
53	4/3/2023	68	-	-	N14 17.373 E074 25.425
54	5/3/2023	101	-	-	N14 17.058 E074 25.493
55	8/3/2023	Insitu Conservation	-	-	N14 17.095 E074 25.481
56	10/3/2023	80	-	-	N14 17.380 E074 25.414
57	14/3/2023	9	-	-	N14 17.592 E074 25.480
58	15/3/2023	Insitu Conservation	-	-	N14 17.394 E074 25.420
59	22/3/2023	120	-	-	N14 17.187 E074 25.447
60	22/3/2023	144	-	-	N14 17.213 E074 25.440
61	23/3/2023	98	-	-	N14 15.804 E074 25.899
62	25/3/2023	100	-	-	N14 17.202 E074 25.444
Total no. of hatchlings				1156	


 ಉಪವಲಯ ಅರಣ್ಯಾಧಿಕಾರಿ ವ
 ಮೋಜುಣಿದಾರ ಹೊನ್ನಾವರ ಶಾಖೆ
 Sub-Divisional
 Forest Officer and Mojaridar,
 Honnaval Branch.

Information about the incentive given to those who preserved
ಹೊನ್ನಾವರ ತಾಲೂಕಿನ ಕಾಸರಗೋಡ ಟೊಂಕಾ ಗ್ರಾಮದ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿದವರಿಗೆ
the eggs on the ನೀಡಲಾದ ಪ್ರೋತ್ಸಾಹ ಧನದ ಮಾಹಿತಿ beach of Kasaragod Tonka
village

ಕ್ರ.ಸಂ	ಆವಿಷ್ಕರಿಸಿದವರ ಹೆಸರು ಮತ್ತು ವಿಳಾಸ Name and address of the person who found the nest.	ಗುರು ಸ್ಥಳ Found Place	ಗುರು ಸ್ಥಳ ದಿನಾಂಕ Date of nesting	ಗುರು ಸ್ಥಳ ಸಂಖ್ಯೆ number of eggs found	ಪ್ರೋತ್ಸಾಹ ಧನ Amount (incentive)	ವಿವರ
1	ರಮೇಶ ತಾಂಡೆಲ ರಮೇಶ ತಾಂಡೆಲ ಸಾ ಕಾಸರಗೋಡ ಟೊಂಕಾ Bhaskara Iswara Tandel	ಪಾವಿನಕುರ್ವಾ (ಕಾಸರಗೋಡ ಬಂದರು ಪ್ರದೇಶ) Kasaragod Postnua (KPA)	21/12/2022	01	1,000	In situ Conservation
2	ರಮೇಶ ತಾಂಡೆಲ ಸಾ ಕಾಸರಗೋಡ (Sakasarakode)	ಪಾವಿನಕುರ್ವಾ (ಕಾಸರಗೋಡ ಬಂದರು ಪ್ರದೇಶ) KPA	14/12/2023	01	1,000	In situ Conservation
3	ರಮೇಶ ತಾಂಡೆಲ ಸಾ ಕಾಸರಗೋಡ (Sakasarakode)	ಪಾವಿನಕುರ್ವಾ (ಕಾಸರಗೋಡ ಬಂದರು ಪ್ರದೇಶ) KPA	8/1/2023	01	1,000	In situ Conservation
4	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಕಾಸರಗೋಡ	10/1/2023	01	1,000	In situ Conservation
5	ರಮೇಶ ತಾಂಡೆಲ ಸಾ ಕಾಸರಗೋಡ Kasaragod	ಪಾವಿನಕುರ್ವಾ (ಕಾಸರಗೋಡ ಬಂದರು ಪ್ರದೇಶ) KPA	20/01/2023	01	114	1,000
6	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel (Kasaragod)	ಕಾಸರಗೋಡ	21/01/2023	01	1,000	In situ Conservation
7	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel (Kasaragod)	ಕಾಸರಗೋಡ	23/01/2023	01	1,000	In situ Conservation
8	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಹೊನ್ನಾವರ (ಟೊಂಕಾ) Tonka	1/2/2023	01	1,000	In situ Conservation
9	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಟೊಂಕಾ (ಹೊನ್ನಾವರ) Tonka	2/2/2023	01	1,000	In situ Conservation
10	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಟೊಂಕಾ (ಹೊನ್ನಾವರ) Tonka	2/2/2023	01	19	1,000
11	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಪಾವಿನಕುರ್ವಾ (ಟೊಂಕಾ)	3/2/2023	01	1,000	In situ Conservation
12	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಟೊಂಕಾ (ಹೊನ್ನಾವರ) Tonka	4/2/2023	01	1,000	In situ Conservation
13	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಟೊಂಕಾ (ಹೊನ್ನಾವರ) Tonka	5/2/2023	01	1,000	In situ Conservation
14	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಟೊಂಕಾ (ಹೊನ್ನಾವರ) Tonka	5/2/2023	01	1,000	In situ Conservation
15	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಪಾವಿನಕುರ್ವಾ (ಟೊಂಕಾ) Pravin Kurva	7/2/2023	01	1,000	In situ Conservation
16	ರಮೇಶ ತಾಂಡೆಲ ಸಾ ಕಾಸರಗೋಡ Ramesh Tandel	ಪಾವಿನಕುರ್ವಾ (ಟೊಂಕಾ) (Tonka)	8/2/2023	01	1,000	In situ Conservation

17	ರಮೇಶ ತಾಂಡೇಲ ಸಾ ಶಾಸರಕ್ಕೋಡ Ramesh Tandel	ಹೊನ್ನಾವರ (ಟೊಂಕಾ) Honnavar Tonka	11/2/2023	01	Insitu Conservation	1,000	
18	ರಮೇಶ ತಾಂಡೇಲ ಸಾ ಶಾಸರಕ್ಕೋಡ Ramesh Tandel	ಬಾವಿನಕುರ್ವಾ (ಟೊಂಕಾ) Bavinakurva (Tonka)	12/2/2023	01	Insitu Conservation	1,000	
19	ರಮೇಶ ತಾಂಡೇಲ ಸಾ ಶಾಸರಕ್ಕೋಡ Ramesh Tandel	ಬಾವಿನಕುರ್ವಾ (ಟೊಂಕಾ) Bavinakurva (Tonka)	12/2/2023	01	Insitu Conservation	1,000	
20	ರಮೇಶ ತಾಂಡೇಲ ಸಾ ಶಾಸರಕ್ಕೋಡ Ramesh Tandel	ಹೊನ್ನಾವರ (ಟೊಂಕಾ) Honnavar (Tonka)	12/2/2023	01	Insitu Conservation	1,000	
21	ರಮೇಶ ತಾಂಡೇಲ ಸಾ ಶಾಸರಕ್ಕೋಡ Ramesh Tandel	ಹೊನ್ನಾವರ (ಟೊಂಕಾ) Honnavar (Tonka)	14/2/2023	01	Insitu Conservation	1,000	
ಒಟ್ಟು				21	-	21,000	

ಅ.ನಂ	ಆವ ಗೂಡು ಹುಡುಕಿಕೊಟ್ಟವರ ಹೆಸರು Name of the nest finder	ಸಿಕ್ಕ್ ಗೂಡುಗಳ ಸಂಖ್ಯೆ No. of nest found	ಒಟ್ಟು ಪ್ರೋತ್ಸಾಹ ಧನ Incentive
1	ಬಾಸರ ತಾಂಡೇಲ ಸಾ ಶಾಸರಕ್ಕೋಡ ಟೊಂಕಾ Basara Tandel, Tonka	1	1,000
2	ರಮೇಶ ತಾಂಡೇಲ ಸಾ ಶಾಸರಕ್ಕೋಡ Ramesh Tandel, Kasarkota	20	20,000
ಒಟ್ಟು (Total)		21	21,000

ಉಪವಲಯ ಅಧೀಕ್ಷಾಧಿಕಾರಿ ವ
ಬೋಜಿನಿದಾರ ಹೊನ್ನಾವರ ಶಾಖೆ
Sub-zone Nyadhikari
and Mojanidar,
Honnavar Branch.

ANNEXURE-2

7

Fwd: Inbox x



Dr. Prakash Mesta

to me ▾

7 May 2023, 15:34 (8 days ago)



----- Forwarded message -----

From: **Karnataka Biodiversity Board** <kbb.ka.ms@gmail.com>

Date: Sat, 29 Apr, 2023, 11:44 am

Subject: Fwd:

To: prakashhonavar <prakashhonavar@gmail.com>

----- Forwarded message -----

From: Dcf Honavar <dcf.honavar@gmail.com>


Date: Sat, 29 Apr 2023 10:29:26 +0530


Subject:

To: "kbb.ka.ms@gmail.com" <kbb.ka.ms@gmail.com>


6 Attachments • Scanned by Gmail ⓘ








Olive Ridley turtle nesting locations in Honnavar Division in 2020-21



Olive Ridley turtle nesting locations in Honnavar Division in 2021-22



Olive Ridley turtle nesting locations in Honnavar Division in 2022-23

